



ಎಂದು ಅವರಿಗೆ ಹೋತ್ತಿದೆಯಾ? ಅಪ್ಪೆಕ್ಕು ಅವರಿಗೆ ಚಿನಿ, ‘ನನ್ನ ಮಕ್ಕಳು ಬುಡ್ಡಿವಂತರು’ ಎಂದು ಉರ ತುಂಬೆಲ್ಲ ಬೀಗಿದ್ದು ತಾನೇ ಅಲ್ಲವೇ? ‘ಈ ಹಳ್ಳಿಯಲ್ಲಿದ್ದರೆ ನಿನ್ನ ಅಪ್ಪೆಯ್ಯಾನು ಗೇಯುವುದೇ ಆಗುತ್ತದೆ’ ಎಂದು ಪಟ್ಟಣಕ್ಕೆ ದಾಡಿದ್ದು ತಾನೇ ಅಲ್ಲವೇ? ಅದು ಬಂದು ಧರದ ಸ್ವಾರ್ಥವೇ. ಈಗ ಮಕ್ಕಳು ಮನೆಯಿತ್ತು ಮನಸ್ಸು ಮಾಡಲಿ ಎಂದು ಬಯಸುವುದೂ ಸ್ವಾರ್ಥವೇ. ಒಟ್ಟಿನಲ್ಲಿ ತಾನು ಸ್ವಾರ್ಥ. ಈ ಒಂಟಿನ ಶುರುವಾದ ಮೇಲೆ ಭಯವೇನ್ನ ರಾಕ್ಷಸನು ತಮ್ಮಿಳಗೆ ಹೊಕ್ಕಿದ್ದು.

ತನ್ನ ಮಡಿಲೊಳಗೆ ಹುಲ್ಲು ಬೇಕ್ಕಿ, ಮಿತುಗಳಿಗೆ ತಕ್ಕಂತೆ ಹುಲ್ಲಿನೊಂದಿಗೆ ಒಣ್ಣ ಬದಲಿಸುತ್ತಾ ಮಳಿಗಾಲದಲ್ಲಿ ದನಕರುಗಳಿಗೆ ಮೇವಾಗಿ, ಶಿಶಿರದಲ್ಲಿ ಒಣ ಕರಡವಾಗಿ ತೋಟಕ್ಕೆ ಮುಚ್ಚುವ ಸರಕನ್ನು ನೀಡುತ್ತಿರುವ ಈ ‘ಬ್ಯಾಳ’ ಎಂಬ ಜಾಗದ ಅಂಚಿಗೆ ತಮ್ಮ ಮನೆ. ವೇಟೆಯಿಂದ ಉದ್ದುಕ್ಕೆ ಹರಿದು ಬಂದು ಮನೆಯಂಚಿಗೆ ಹಾದುಹೋದ ರಸೇ. ಸುತ್ತು ಲೆಲ್ಲೂ ಮನೆ ಇಲ್ಲ. ಏನು ಮಾಡಿದರೂ ನೋಡುವವರಿಲ್ಲ, ಕೇಳುವವರಿಲ್ಲ. ಈಗ ಹತ್ತು ವರ್ವದ ಹಿಂದೆ ಈ ಅಜ್ಞಾತ ಸಾಮಾಜಿಕ ಅನಭವಿತ ರಾಣಿಯಂತೆ ಹೆರೆದ ತಾನು ಇಂದು ಈ ರಾಜ್ಯದಲ್ಲಿ ಇರಲಾರದೇ ಹೊಳಳಾಡುತ್ತಿದ್ದೇನೆ. ಕಾರಣ ಅದೇ ಒಂಟಿನ, ಅದಕ್ಕಾಂಟಿದ ಭಂಯ. ಇಲ್ಲೇ ಕೊಗಳತೆಯ ದೂರದಲ್ಲಿದ್ದ ಮಂಜಣಿನ ಮನೆ ತಮಗೆ ಎಲ್ಲಿದಕ್ಕೂ ನೇರವಿಗೆ ಇತ್ತು. ಜಮೀನು ಸಾಗು ಮಾಡಲಾಗದ ಮಂಜಣಿ ಮನೆಗೆ ಬಿಗ್ಗ ಜಡಿದು ಶಿರಿಸಿಯಲ್ಲಿ ಮನೆ ಮಾಡಿದ್ದಾನೆ. ವಾರಕ್ಕೆಂಬ್ಮೇ ಬಂದು ಜಮೀನಿನ ಕೆಲಸ ಮಾಡಿಕೊಂಡು ಹೋಗುತ್ತಾನೆ. ಉರು ಬದಲಾಗಿಲ್ಲ, ಉರಿನ ಜನ ಬದಲಾಗಿದ್ದಾರೆ. ತಾನು ಮತ್ತು ತನ್ನ ಗಂಡ ಮಾತ್ರ ಇದ್ದ ಹಾಗೆಯೇ ಇದ್ದೇವೆ. ಮಾರು ಆಕಳು, ಬಂದು ಎಮ್ಮೇ... ಹದಿನಾರಂಕಣಿದ ದೊಡ್ಡ ಮನೆ... ಮನೆಯ ಹಿಂದೆ ಮುಂದೆ ದೊಡ್ಡ ಅಂಗಳದ ಕಾಲಿ ಕಣ. ಇವೆಕ್ಕಲ್ಲ ಕಳೆದ ಮೂವತ್ತು ವರ್ವಗಳಿಂದ ತಾನು ‘ಮನೆಗಾವಲು.’

ತನ್ನ ಯಜಮಾನರಾದ ಪರಮೇಶ್ವರ ಹೆಗಡೆಯವರು ಬೆಳಗಿಂದ ಸಂಚಯಿವರೆಗೂ ತೋಟಿ-ಗಡ್ಡೆ ಎಂದು ಸುತ್ತುತ್ತಿದ್ದರೂ ಇನ್ನು ಬಾಕಿ ಉಳಿಯುತ್ತಿಂದು ಮುಗಿಯಿದ ಕೆಲಸದ ಬಗ್ಗೆಯೇ ಹೇಳುತ್ತಾ ಬರುತ್ತಾರೆ. ಕೆಲಸವೇ ಅವರ ಜೀವಾಳ. ತೋಟದ ಕೆಲಸದ ವೀರಭದ್ರ, ಪುಟ್ಟಿ, ಮಂಜ – ಇವರೇ ಅವರಿಗೆ ಬಂಧುಭಳಗ. ಕೆಂಟಿಗೆಯ ದನಕರುಗಳೇ ಮಕ್ಕಳಂತೆ. ಒಟ್ಟಿನಲ್ಲಿ ಪರಮಣಿನಂತೂ ಸಮೃದ್ಧ ಜೀವನ ಬದುಪತ್ತಿದ್ದ. ಪರಮಣಿ ಅಲ್ಲಿಸ್ತಲ್ಲ ಹೆದರುತ್ತಿದ್ದುದು ತನ್ನ ಮಗ ರವೀಂದ್ರನಿಗೆ ಮಾತ್ರ. ದೀಪಾವಳಿಗೇ, ಕ್ರಿಷ್ಣಮಾರ್ತಿಷಣಿಗೇ ಹೇಂಡತಿ ಮಗನೊಂದಿಗೆ ಉರಿಗೆ ಬರುವ ಅವನು ಆಧುನಿಕ ಕುಷಿಯ ಮಾತಾಪತ್ನಿದ್ದ. ಕರಡದ ಬ್ಯಾಳವನ್ನು ಸೈಟ್ ಮಾಡುವ ಎನ್ನುತ್ತಿದ್ದ. ಮನೆ ಹಿಂದಿನ ಧರೆಯ ಬಳಿ ಕಲ್ಲು ಕೊರೆಸುವ ಅಂತಿದ್ದ. ಇದ್ದುವುದೂ ಉರ ಪರಮಣಿಗೆ ಇಷ್ಟವಿರಲಿಲ್ಲ. ಮಕ್ಕಳಿಖ್ಯಾನು ಉರ ಕಡೆ ಮುಖ ಮಾಡುವವರಿಲ್ಲ ಎಂದು ಗೀತಕ್ಕಿನಿಗೆ ಮೊದಲೇ ತೀಳಿದ್ದು. ಬೆಂಗಳೂರಿನಲ್ಲಿರುವ ರವೀಂದ್ರನ ಹೆಂಡತಿ ಉರಿಗೆ ಬಂದ ಮೊದಲ ದಿನ ಮತ್ತು ಕೊನೆಯ ದಿನ ಅಪ್ಪೇ ಗಂಡನ ಮನೆಯಲ್ಲಿ ಉಳಿದು ಮತ್ತೆಲ್ಲ ರಚೆಯನ್ನು ತವರಿನಳ್ಳೇ ಕೆಂಪುತ್ತಿದ್ದಳು. ಅವಳ ಈ ವರ್ವನೆಗೆ ಕಾರಣ ಅದೇ ‘ಒಂಟಿನ’, ‘ವಂಟನೆ’. ಇಲ್ಲಿ